



ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯ
ಭಾರತ ಸರ್ಕಾರ



ಕರ್ನಾಟಕ ರೈತ ಸುರಕ್ಷಾ
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ

ಪ್ರಶ್ನೆ: ಬೆಳೆ ವಿಮೆ ಪಡೆಯಲು, ಸಾಲ ಪಡೆಯದ ರೈತರು ಯಾವ ದಾಖಲೆಗಳನ್ನು ಸಲ್ಲಿಸಬೇಕು?

ಉತ್ತರ: ಸಾಲ ಪಡೆಯದ ರೈತರು ಭೂ ಮಾಲೀಕತ್ವದ ದಾಖಲಾತಿಗಳಾದ-ಪಹಣಿ ಪತ್ರಿಕೆ (RTC), ಇತ್ತೀಚಿನ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ (ಬ್ಯಾಂಕ್ ಖಾತೆ ವಿವರ ಇರುವ ಮೊದಲನೆಯ ಪುಟ) ಮುಂತಾದ ಕಡ್ಡಾಯ ಮಾಡಲಾದ ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ.



ಪ್ರಶ್ನೆ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮಾ ಘಟಕ ಎಂದರೇನು?

ಉತ್ತರ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮಾ ಘಟಕದ ಆಯ್ಕೆ, ಕ್ಷೇತ್ರಾಧಾರಿತವಾಗಿರುತ್ತದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮುಖ್ಯ ಬೆಳೆಗಳನ್ನು ಹಾಗೂ ಹೋಬಳಿ ಮಟ್ಟದಲ್ಲಿ ಇತರೇ ಬೆಳೆಗಳನ್ನು ರಾಜ್ಯ ಸರ್ಕಾರವು ಅಧಿಸೂಚಿಸುತ್ತದೆ.



ಪ್ರಶ್ನೆ: ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಿಂದ ಉಂಟಾದ ನಷ್ಟದ ಕುರಿತು ಮಾಹಿತಿ ನೀಡುವುದು ಹೇಗೆ?

ಉತ್ತರ: ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ, ಬೆಳೆ ವಿಮೆ ಮಾಡಿಸಿರುವ ರೈತರು ಘಟನೆ ನಡೆದ 72 ಗಂಟೆಗಳೊಳಗಾಗಿ ಈ ಬಗ್ಗೆ ಸಂಬಂಧಪಟ್ಟ ಅನುಷ್ಠಾನ ವಿಮಾ ಸಂಸ್ಥೆಯ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು. ಅಥವಾ ಬ್ಯಾಂಕ್/ಕೃಷಿ/ತೋಟಗಾರಿಕೆ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ವರದಿ ಮಾಡಬೇಕು. ಸದರಿ ವರದಿಯಲ್ಲಿ ರೈತರ ಹೆಸರು, ಮೊಬೈಲ್ ಸಂಖ್ಯೆ, ಅಧಿಸೂಚಿತ ವಿಮಾ ಘಟಕದ ಹೆಸರು, ಬ್ಯಾಂಕ್ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ, ಹಾನಿಗೆ ಕಾರಣ, ಹಾನಿಗೊಳಗಾದ ಬೆಳೆಗಳ ಹೆಸರು ಹಾಗೂ ಪ್ರಸ್ತಾವನೆ ಸಂಖ್ಯೆ ಕುರಿತು ಮಾಹಿತಿ ಇರಬೇಕು.



ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ

ಹೆಚ್ಚಿನ ಮಾಹಿತಿಗಾಗಿ, ಸಂಪರ್ಕಿಸಿ: ಕಿಸಾನ್ ಕಾಲ್ ಸೆಂಟರ್ : 1800-180-1551

ಹತ್ತಿರದ ಕೃಷಿ ಕಚೇರಿ, ಸಾಮಾನ್ಯ ಸೇವಾ ಕೇಂದ್ರ, ಗ್ರಾಮ ಒನ್ ಕೇಂದ್ರ ಬ್ಯಾಂಕ್, ವಿಮಾ ಸಂಸ್ಥೆಯ ಏಜೆಂಟ್ ರನ್ನು ಸಂಪರ್ಕಿಸಿ ಮತ್ತು ಈ ಯೋಜನೆಯಡಿ ನಿಮ್ಮ ಗ್ರಾಮದಲ್ಲಿ ಅಧಿಸೂಚಿತ ಬೆಳೆಗಳು, ವಿಮೆ ಮಾಡಿದ ಮೊತ್ತ ಮತ್ತು ನೋಂದಾವಣೆ ಮಾಡಲು ಅಂತಿಮ ದಿನಾಂಕದ ಕುರಿತು ಮಾಹಿತಿಯನ್ನು ಪಡೆದುಕೊಳ್ಳಿ.

@PMFasalBimaYojana pmfasalbimayojana PMFBY @pmfby @pmfby www.samrakshane.karnataka.gov.in Crop Insurance (Farmer's app)



KAR/CROP/15/2025

ಯುನಿವರ್ಸಲ್ ಸೊಂಪೊ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್. (USGIC) | IRDAI Regd.

೯ನೇ ಮತ್ತು ೧೦ನೇ ಮಹಡಿ (ದಕ್ಷಿಣ ಭಾಗ), ಕಾಮರ್ಸ್ ಅಂತರರಾಷ್ಟ್ರೀಯ ವ್ಯಾಪಾರ ಉದ್ಯಾನವನ, ಒಬೆರಾಯ್ ಗಾರ್ಡನ್ ಸಿಟಿ, ಪಶ್ಚಿಮ ಎಕ್ಸ್‌ಪ್ರೆಸ್ ಹೆಡ್‌ಲೈನ್‌ನಿಂದ ಗೋರೆಗಾಂವ್ ಪೂರ್ವಕ್ಕೆ ಮುಂಬೈ -400063

ನೀವು ಹೆಚ್ಚು ತಿಳಿದಷ್ಟು ನಿಮಗೆ ಹೆಚ್ಚು ಪ್ರಯೋಜನ

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಕುರಿತು ರೈತರಿಗೆ ಸಹಾಯವಾಗಲಿರುವ ಪ್ರಶ್ನೆಗಳು.

ನನ್ನ ಪಾಲಿಸಿ
ನನ್ನ ಕೈಯಲ್ಲಿ



ಕೃಷಿ ರಕ್ಷಕ



Universal Sampo
General Insurance
Suraksha, Hamesha Aapke Saath




ಕೃಷಿ ರಕ್ಷಕ

ಭಾರತದ ಸ್ವಾತಂತ್ರ್ಯದ 75 ನೇ ಅಮೃತ ಮಹೋತ್ಸವದ ಈ ಸುಸಂದರ್ಭದಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆಗಳಿಗೆ ವಿಮಾ ಭದ್ರತಾ ಕವಚ ಒದಗಿಸುವುದು ನಮ್ಮ ಸಂಕಲ್ಪವಾಗಿದೆ. ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಉಂಟಾದಾಗ ರೈತರ ನೆರವಿಗೆ ಬರುವುದು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ. ಈ ವಿಮಾ ಪಾಲಿಸಿಯನ್ನು ರೈತರ ಮನೆ ಬಾಗಿಲಿಗೆ ತಲುಪಿಸಲು ನಾವು ಬೆಳೆ ವಿಮಾ ಪಾಲಿಸಿ ವಿತರಣಾ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ಈಗ ದೇಶದ ಕೋಟ್ಯಾಂತರ ರೈತರು "ನನ್ನ ಪಾಲಿಸಿ ನನ್ನ ಕೈಯಲ್ಲಿ" ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಮುಂಬರುವ ಮುಂಗಾರು ಹಂಗಾಮಿನಲ್ಲಿ ನೀವೂ ಸಹ ಈ ಯೋಜನೆಯಡಿ ಭಾಗಿಯಾಗಬಹುದು.

ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ಕುರಿತು ರೈತರಿಗೆ ಸಹಾಯವಾಗಲಿರುವ ಪ್ರಶ್ನೆಗಳು.

ಪ್ರಶ್ನೆ: ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ಎಂದರೇನು?

ಉತ್ತರ: ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯು ಬೆಳೆಗಳೊಂದಿಗೆ ಜೋಡಣೆಯಾದ ಸಂತಷ್ಟಗಳಿಂದಾಗಿ ಸಂಭವಿಸುವ ನಷ್ಟಗಳಿಗೆ ಪರಿಹಾರ ಭರಿಸುವ ಮಾಧ್ಯಮವಾಗಿದೆ. ಇದರಿಂದ ರೈತರಿಗೆ ಅನಿರೀಕ್ಷಿತ ಅಥವಾ ಹವಾಮಾನ ಪರಿಸ್ಥಿತಿಗಳಿಂದ ಉಂಟಾದ ನಷ್ಟಕ್ಕೆ ರೈತರಿಗೆ ಪರಿಹಾರವನ್ನು ಒದಗಿಸಲಾಗುತ್ತದೆ.




ಪ್ರಶ್ನೆ: ಬೆಳೆ ವಿಮೆಯನ್ನು ಯಾರು ನೋಂದಾಯಿಸಬಹುದು?

ಉತ್ತರ: ಅಧಿಸೂಚಿತ ವಿಮಾ ಘಟಕಗಳಲ್ಲಿ ಅಧಿಸೂಚಿತ ಬೆಳೆಯನ್ನು ಬೆಳೆಯುತ್ತಿರುವ ಎಲ್ಲ ಸಾಲ ಪಡೆದ ಹಾಗೂ ಸಾಲ ಪಡೆಯದ ರೈತರು ಈ ಯೋಜನೆಯ ಲಾಭ ಪಡೆಯಬಹುದು. ಸಾಲ ಪಡೆದ ಹಾಗೂ ಸಾಲ ಪಡೆಯದ ಎಲ್ಲ ರೈತರಿಗೂ ನೋಂದಣಿಯು ಐಚ್ಛಿಕವಾಗಿರುತ್ತದೆ. ನಿಮ್ಮ ಗ್ರಾಮದಲ್ಲಿ ಅಧಿಸೂಚಿತ ಬೆಳೆಗಳು

ಹಾಗೂ ನೋಂದಣಿಯ ಅಂತಿಮ ದಿನಾಂಕದ ಕುರಿತು ಹೆಚ್ಚಿನ ಮಾಹಿತಿಯನ್ನು ಸಾಮಾನ್ಯ ಸೇವಾ ಕೇಂದ್ರ, ಬ್ಯಾಂಕ್ ಶಾಖೆ, ವಿಮಾ ಸಂಸ್ಥೆ ಅಥವಾ ಕೃಷಿ/ತೋಟಗಾರಿಕೆ ಇಲಾಖೆಯಿಂದ ಪಡೆಯಬಹುದು.

ಪ್ರಶ್ನೆ: ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿ ವಿಮಾ ಮೊತ್ತವನ್ನು ಹೇಗೆ ನಿರ್ಧರಿಸಲಾಗುತ್ತದೆ?

ಉತ್ತರ: ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿಯು ಬೆಳೆ ಸಾಲದ ಪ್ರಮಾಣ ಅಥವಾ ಕಳೆದ ವರ್ಷಗಳಲ್ಲಿ ಆಯಾ ಬೆಳೆಗಳ ಸರಾಸರಿ ಇಳುವರಿ ಮತ್ತು ಕನಿಷ್ಠ ಬೆಂಬಲ ಬೆಲೆಯ ಆಧಾರದ ಮೇಲೆ ವಿಮೆ ಮಾಡಿದ ಮೊತ್ತವನ್ನು ನಿಗದಿಪಡಿಸುತ್ತದೆ.



ಪ್ರಶ್ನೆ: ಬೆಳೆ ವಿಮೆ ನೋಂದಣಿಗಾಗಿ ರೈತರು ಪಾವತಿಸಬೇಕಾದ ಪ್ರೀಮಿಯಂ ಮೊತ್ತ ಎಷ್ಟು?

ಉತ್ತರ: ಮುಂಗಾರು ಬೆಳೆಗಳಿಗೆ ವಿಮಾ ಮೊತ್ತದ ಶೇಕಡಾ 2 ರಷ್ಟು, ಹಿಂಗಾರು ಬೆಳೆಗಳಿಗೆ ಶೇಕಡಾ 1.5% ರಷ್ಟು ಮತ್ತು ವಾಣಿಜ್ಯ ಹಾಗೂ ತೋಟಗಾರಿಕಾ ಬೆಳೆಗಳಿಗೆ ವಿಮಾ ಮೊತ್ತದ ಶೇಕಡಾ 5 ರಷ್ಟು ಪ್ರೀಮಿಯಂ ಮೊತ್ತ ಪಾವತಿಸಬೇಕು.

ಪ್ರಶ್ನೆ: ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿಯಲ್ಲಿ ಯಾವ ರೀತಿಯ ನಷ್ಟಗಳಿಗೆ ಪರಿಹಾರವನ್ನು ಒದಗಿಸಲಾಗುತ್ತದೆ?

ಉತ್ತರ: 1. ಬಿತ್ತನೆ/ನಾಟಿ/ಮೊಳಕೆಯೊಡುವುದು ವಿಫಲಗೊಂಡಲ್ಲಿ: ವಿಮೆ ಮಾಡಿದ ಕ್ಷೇತ್ರದಲ್ಲಿ ಮಳೆ ಅಭಾವದಿಂದ ಅಥವಾ ಇತರ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ/ನಾಟಿ/ಮೊಳಕೆಯೊಡೆಯುವುದು ವಿಫಲಗೊಂಡಲ್ಲಿ ಹಾಗೂ ಹವಾಮಾನ ವೈಪರೀತ್ಯಗಳಿಂದ ವ್ಯಾಪಕವಾಗಿ ಬೆಳೆ ನಷ್ಟ ಸಂಭವಿಸಿದಲ್ಲಿ ವಿಮಾ ರಕ್ಷಣೆ ಒದಗಿಸಬಹುದಾಗಿರುತ್ತದೆ.

2. ಹಾಲಿ ಇರುವ ಬೆಳೆಗಳಿಗೆ (ಬಿತ್ತನೆಯಿಂದ ಕಟಾವು ಹಂತದವರೆಗೆ) ಬರ, ಶುಷ್ಕ ಪರಿಸ್ಥಿತಿ, ನೆರೆ/ಪ್ರವಾಹಗಳಿಂದ ಬೆಳೆ ಮುಳುಗಡೆ, ಗುಡುಗು ಮಿಂಚುಗಳಿಂದ ಉಂಟಾಗುವ ಬೆಂಕಿ ಅವಘಡ, ಭೂ ಕುಸಿತ, ಬಿರುಗಾಳಿ, ಚಂಡಮಾರುತ ಸಹಿತ ಮಳೆ, ಅಕಾಲಿಕ ಮಳೆ ಮುಂತಾದವುಗಳಿಂದ ಇಳುವರಿ ನಷ್ಟ ಸಂಭವಿಸಿದಲ್ಲಿ ಸಮಗ್ರ ವಿಮಾ ಭದ್ರತೆಯನ್ನು ಒದಗಿಸಲಾಗುತ್ತದೆ.

3. ಕಟಾವಿನ ನಂತರ ಬೆಳೆಯನ್ನು ಗುಚ್ಚಗಳಾಗಿ ಕಟ್ಟಿ ಜಮೀನಿನಲ್ಲೇ ಹರಡಿ 14 ದಿನಗಳವರೆಗೆ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಅಲಿಕ್ಕಲು ಮಳೆ, ಚಂಡಮಾರುತ, ಚಂಡಮಾರುತ ಸಹಿತ ಮಳೆ ಹಾಗೂ ಅಕಾಲಿಕ ಮಳೆಯಿಂದ ಬೆಳೆ ನಷ್ಟವಾದರೆ, ನಷ್ಟದ ನಿರ್ಧರಣೆಯನ್ನು ವ್ಯಕ್ತೀಕೃತ ತಾಕು/ಹೊಲದ ಆಧಾರದ ಮೇಲೆ ನಿರ್ಧರಿಸಿ, ನಷ್ಟ ಪರಿಹಾರವನ್ನು ಒದಗಿಸಲಾಗುತ್ತದೆ.

4. ಸ್ಥಳೀಯ ವಿಪತ್ತುಗಳು: ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಅಲಿಕ್ಕಲು ಮಳೆ, ಭೂ-ಕುಸಿತ, ಬೆಳೆ ಮುಳುಗಡೆ (ಇನಂಡೇಷನ್) ಮೇಘ ಸ್ಫೋಟ ಮತ್ತು ಗುಡುಗು ಮಿಂಚುಗಳಿಂದಾಗಿ ಉಂಟಾಗುವ ಬೆಂಕಿ ಅವಘಡಗಳಿಂದ ಅಧಿಸೂಚಿತ ವಿಮಾಘಟಕದಲ್ಲಿ ಉಂಟಾಗುವ ನಷ್ಟದ ನಿರ್ಧರಣೆಯನ್ನು ವ್ಯಕ್ತೀಕೃತ ಕ್ಷೇತ್ರದ ಆಧಾರದ ಮೇಲೆ ಪರಿಹಾರವನ್ನು ಒದಗಿಸಲಾಗುತ್ತದೆ.



2023-24 ನೇ ಸಾಲಿನಿಂದ ಅನ್ವಯವಾಗುವಂತೆ ಪ್ರಕೃತಿ ವಿಕೋಪಗಳಿಂದ ಯಾವುದೇ ಅಧಿಸೂಚಿತ ಬೆಳೆ ವಿಫಲಗೊಂಡಲ್ಲಿ, ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಿದ ನಂತರ ಪಾವತಿಯಾದ ವಿಮಾ ಪರಿಹಾರ ಮೊತ್ತವನ್ನು ಒಟ್ಟು ವಿಮಾ ಮೊತ್ತದಲ್ಲಿ ಕಡಿತಗೊಳಿಸಲಾಗುತ್ತದೆ. ಇದೇ ರೀತಿ ವಿವಿಧ ಸ್ಥಳೀಯ ವಿಪತ್ತುಗಳಿಗೆ ವಿವಿಧ ಹಂತಗಳಲ್ಲಿ ಪಾವತಿ ಮಾಡುವ ವಿಮಾ ಪರಿಹಾರ ಮೊತ್ತವನ್ನು ಒಟ್ಟು ವಿಮಾ ಮೊತ್ತದಲ್ಲಿ ಕಡಿತಗೊಳಿಸಲಾಗುತ್ತದೆ. ಅಂತಿಮ ಇಳುವರಿ ಆಧಾರಿತ ವಿಮಾ ಪರಿಹಾರ ಮೊತ್ತ ಲೆಕ್ಕಾಚಾರ ಮಾಡುವಾಗ ಇಳುವರಿ ಕೊರತೆಯನ್ನು ಲಭ್ಯವಿರುವ ವಿಮಾ ಮೊತ್ತದೊಂದಿಗೆ ಗುಣಿಸಿ ಲೆಕ್ಕಾಚಾರ ಮಾಡಲಾಗುವುದು.



ಪ್ರಶ್ನೆ: ಸಾಲ ಪಡೆಯದ ರೈತರು ಈ ಯೋಜನೆಯಡಿ ನೋಂದಾವಣೆ ಮಾಡಿಸುವುದು ಹೇಗೆ?

ಉತ್ತರ: ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿ ಸಾಲ ಪಡೆಯದ ಹಾಗೂ ಬೆಳೆ ವಿಮೆ ಮಾಡಿಸಲು ಆಸಕ್ತ ರೈತರು ಹತ್ತಿರದ ಬ್ಯಾಂಕ್ ಶಾಖೆ/ಸಹಕಾರ ಸಂಘ/ ಸಾಮಾನ್ಯ ಸೇವಾ ಕೇಂದ್ರ/ ಗ್ರಾಮ ಒನ್ ಕೇಂದ್ರ ಅಥವಾ ವಿಮಾ ಸಂಸ್ಥೆಯ ಅಧಿಕೃತ ಪ್ರತಿನಿಧಿಯವರನ್ನು ನೋಂದಾವಣೆ ಕೊನೆಯ ದಿನಾಂಕದೊಳಗಾಗಿ ಸಂಪರ್ಕಿಸಬಹುದು.

ಪ್ರಶ್ನೆ: ಸಾಲ ಪಡೆದ ರೈತರು ವಿಮೆ ಮಾಡಿಸಿದ ಬೆಳೆ ಹೆಸರಿನಲ್ಲಿ ಬದಲಾವಣೆ ಮಾಡಬಹುದು ಹಾಗೂ ಎಲ್ಲಿಯವರೆಗೆ ಈ ಬದಲಾವಣೆ ಸಾಧ್ಯ?

ಉತ್ತರ: ಹೌದು, ಸಾಲ ಪಡೆದ ರೈತರು ಮಾಡಿದ ಬೆಳೆಯ ಹೆಸರನ್ನು ಬದಲಾವಣೆ ಮಾಡಬಹುದು. ಇದಕ್ಕಾಗಿ ರೈತರು ರಾಜ್ಯ ಸರ್ಕಾರವು ನಿಗದಿಪಡಿಸಿದ ನೋಂದಾವಣೆ ಅಂತಿಮ ದಿನಾಂಕದ ಎರಡು ದಿನ (ಕಾರ್ಯ ನಿರ್ವಹಿಸುವ ದಿನಗಳು) ಮುಂಚಿತವಾಗಿ ವಿಮೆ ಮಾಡಿದ ಬೆಳೆ ಹೆಸರಿನ ಬದಲಾವಣೆ ಕುರಿತು ಸಂಬಂಧಪಟ್ಟ ಬ್ಯಾಂಕ್ ಶಾಖೆಯಲ್ಲಿ ಮಾಹಿತಿ ನೀಡಬೇಕಾಗುತ್ತದೆ.